



December 24, 2019

To

The General Manager Dept. of Corporate Services National Stock Exchange of India Limited Bandra Kurla Complex Bandra (E) Mumbai-400051	The Manager Dept of Corporate Services BSE Limited Regd. Office: Floor 25, P J Towers Dalal Street Mumbai – 400 001
Scrip Code: PRESTIGE	Scrip Code: 533274

Dear Sir/Madam,

Sub: Copy of newspaper publication of the notice of Extra-Ordinary General Meeting

Ref: Regulation 47 of the SEBI (Listing Obligations and Disclosure Requirements) Regulations 2015

Pursuant to regulation 47 of SEBI (Listing Obligations and Disclosure Requirements) Regulations 2015, please find enclosed a copy of publication of notice of Extra-Ordinary General Meeting of the members of Prestige Estates Projects Limited scheduled to be held on Thursday, January 16, 2020, published in Business Standard (English Daily) and Samyuktha Karnataka (Kannada Daily) on December 24, 2019.

This is for your information and records.

Thanking you

Yours faithfully

For Prestige Estates Projects Limited



Manoj Krishna JV
Company Secretary & Compliance Officer

Encl: Copy of Publication

PRESTIGE ESTATES PROJECTS LIMITED
 CIN: L071010KA1997PLC022322
 Registered Office: Prestige Falcon Tower, No.19, Bruntun Road, Bengaluru - 560025
 Tel: +91 80 2559180, Fax: +91 80 25591945
 Email: investors@prestigeconstructions.com; Website: www.prestigeconstructions.com

NOTICE OF EXTRA-ORDINARY GENERAL MEETING
 NOTICE is hereby given that an Extra Ordinary General Meeting (EGM) of the Members of Prestige Estates Projects Limited will be held on Thursday, January 16, 2020 at 3.30 p.m. at Prestige Falcon Tower, No.19, Bruntun Road, Bengaluru - 560025 to transact the special businesses set out in the Notice of the Meeting.

The Notice of the EGM setting out the items of Special business proposed to be transacted at the meeting has been dispatched to the members on Monday, December 23, 2019 through email to the Members who have registered their email ID and through courier/ air mail/ registered post on Saturday, December 21, 2019 to other Members, who have not registered their email ID. Pursuant to the provisions of Section 108 of The Companies Act, 2013 read with Rule 20 of The Companies (Management and Administration) Rules, 2014, as amended, and Regulation 44 of Securities Exchange Board of India (Listing Obligations and Disclosure Requirements) Regulations, 2015, and Secretarial Standards on General Meetings (SS2), the Company is providing its members, the facility to exercise their right to vote on resolutions proposed to be passed in the EGM through electronic means. The members may cast their votes using an electronic voting system from a place other than the venue of the meeting (remote e-voting). The Company has engaged the services of Central Depository Services (India) Limited (CDSL) as the Agency to provide e-voting facility.

The information relating to remote e-voting inter alia, containing User ID and Password has been communicated along with the copy of the Notice convening the meeting. A copy of the EGM notice along with the e-voting instructions can also be accessed and downloaded from our website www.prestigeconstructions.com and also on the website of CDSL www.evotingindia.com.

The e-voting period commences on Monday, January 13, 2020 at 9.00 A.M. and ends on Wednesday, January 15, 2020 at 5.00 P.M. During this period, members of the Company, holding shares either in physical form or in dematerialized form, as on the cut-off date (record date) of January 10, 2020 may cast their vote electronically. The e-voting module shall be disabled by CDSL for voting thereafter.

In terms of the Companies (Management and Administration) Rules, 2014 as amended from time to time, the Company will conduct a poll on the day of meeting and members who have not cast their vote through e-voting, shall be able to exercise their right to vote in the poll. The members who have cast their vote by remote e-voting prior to the meeting may also attend the meeting but shall not be entitled to cast their vote again.

The persons who have become the Members of the Company after the dispatch of the Notice and their names appear in the Register of Members/List of Beneficial Owners as on the Cut-off date i.e. January 10, 2020, may contact CDSL by sending a request to helpdesk.evoting@cdslindia.com to obtain the Notice of EGM and the login id and password for casting vote electronically or may cast their vote through physical ballot at the EGM.

The Board of Directors has appointed Mr. Nagendra D. Rao, Practicing Company Secretary, as the Scrutinizer for conducting the e-voting process in accordance with law and in a fair and transparent manner. The Results along with the Scrutinizer's report shall be placed on the website of the Company and on the website of CDSL within 48 hours of passing of the Resolutions at the EGM.

All Investors queries / Grievances may be addressed to Mr. Manoj Krishna JV, Company Secretary & Compliance Officer of the Company at investors@prestigeconstructions.com

For and on behalf of Prestige Estates Projects Limited
 Sd/-
 Manoj Krishna JV
 Company Secretary and Compliance Officer

Date: 23 December 2019
 Place: Bengaluru

POSSESSION NOTICE - (for immovable property) Rule 8-(1)
 Whereas, the undersigned being the Authorized Officer of IIFL Home Finance Limited (Formerly known as India Infoline Housing Finance Ltd.) (IIFHL) under the Securitisation and Reconstruction of Financial Assets and Enforcement of Security Interest Act 2002 and in exercise of powers conferred under section 13(12) read with Rule 3 of the Security Interest (Enforcement) Rules 2002, a Demand Notice was issued by the Authorized Officer of the company to the borrowers / co-borrowers mentioned herein below to repay the amount mentioned in the notice within 60 days from the date of receipt of the said notice. The borrower having failed to repay the amount, notice is hereby given to the borrower and the public in general that the undersigned has taken possession of the property described herein below in exercise of powers conferred on him under Section 13(4) of the said Act read with Rule 8 of the said rules. The borrower in particular and the public in general are hereby cautioned not to deal with the property and any dealings with the property will be subject to the charge of IIFHL for an amount as mentioned herein under with interest thereon.

"The borrower's attention is invited to provisions of sub-section (8) of section 13 of the Act, If the borrower clears the dues of the "IIFHL" together with all costs, charges and expenses incurred, at any time before the date fixed for sale or transfer, the secured assets shall not be sold or transferred by "IIFHL" and no further step shall be taken by "IIFHL" for transfer or sale of the secured assets.

Name of the Borrower(s) / AURANGABAD BRANCH	Description of secured asset (Immovable property)	Total Outstanding Dues (Rs.)	Date of Demand Notice	Date of Possession Notice
1. Aniket Mahendra Joshi,	All that piece and parcel of the property bearing Flat No. C-4, Fourth Floor, Janhvi Co.Hsg. Soc Ltd, Lane Number 4, Pandurang Wadi, Subhash Nagar, Goregaon East, Mumbai, Maharashtra-400063	Rs. 47,58,488/-	23/07/2019	18/12/2019

For, further details please contact to Authorized Officer at Branch Office: 3rd Floor, Oberai Tower, Opp Govt Milk Dairy, Near Amrith Hotel Jalna Road, Aurangabad 431001 / Corporate Office: Plot No. 98, Phase-IV, Udyog Vihar, Gurgaon, Haryana. Place: Mumbai Dated: 24/12/2019 Sd/- Authorised Officer, For IIFL Home Finance Limited

POSSESSION NOTICE - (for immovable property) Rule 8-(1)
 Whereas, the undersigned being the Authorized Officer of IIFL Home Finance Limited (Formerly known as India Infoline Housing Finance Ltd.) (IIFHL) under the Securitisation and Reconstruction of Financial Assets and Enforcement of Security Interest Act 2002 and in exercise of powers conferred under section 13(12) read with Rule 3 of the Security Interest (Enforcement) Rules 2002, a Demand Notice was issued by the Authorized Officer of the company to the borrowers / co-borrowers mentioned herein below to repay the amount mentioned in the notice within 60 days from the date of receipt of the said notice. The borrower having failed to repay the amount, notice is hereby given to the borrower and the public in general that the undersigned has taken possession of the property described herein below in exercise of powers conferred on him under Section 13(4) of the said Act read with Rule 8 of the said rules. The borrower in particular and the public in general are hereby cautioned not to deal with the property and any dealings with the property will be subject to the charge of IIFHL for an amount as mentioned herein under with interest thereon.

"The borrower's attention is invited to provisions of sub-section (8) of section 13 of the Act, If the borrower clears the dues of the "IIFHL" together with all costs, charges and expenses incurred, at any time before the date fixed for sale or transfer, the secured assets shall not be sold or transferred by "IIFHL" and no further step shall be taken by "IIFHL" for transfer or sale of the secured assets.

Name of the Borrower(s) / MUMBAI, THANE BRANCH	Description of secured asset (Immovable property)	Total Outstanding Dues (Rs.)	Date of Demand Notice	Date of Possession Notice
1. Shashikanth Shyma Gupta, 2. Rakesh Hiralal Gupta (Prospect No. 781422)	All that piece and parcel of the property bearing Flat No. 504, 5th Floor, B-wing, Type A "Tulsi Astha" situated at Survey no.45, Hissa no. 4/A,4/B & 4/C, Village Khawari, Taluka Ambarnath, District Thane.	Rs. 28,58,497/-	16/09/19	18/12/2019
1. Rakesh Rambadal Pawar, 2. Yogita Vishal Manjarekar (Yogita Rakesh Pawar) (Prospect No. 842535)	All that piece and parcel of the property bearing Flat No. 211, Second Floor, Building No.6, in the building of complex known as "Shreeji Nisarg Phase-1", Plot No.1, Village Eranjad, Kulgaon, Badlapur, Ambarnath, Thane, Maharashtra-421503.	Rs. 11,22,490/-	06/09/19	18/12/2019
1. Motiram Podai Barma, 2. Vimaladevi Motiram Varma (Prospect No. 833033)	All that piece and parcel of the property bearing Flat No. 103, 1st Floor, "Galaxy Garden" Building No.3, village Pashane, Tal. Karjat, Dist. Raigad, Maharashtra.	Rs. 6,36,363/-	30/08/19	18/12/2019

For, further details please contact to Authorized Officer at Branch Office: Tiara Chambers 6th & 7th Floor, Maharashtra Lane, Off L Road, Borivali (West), Mumbai-400092. Shop No. 5, Ground Floor, Lij Apartment, Parsi Agary Lane, Tembi Naka, Charai, Thane West, Thane, Maharashtra 400601 / Corporate Office: Plot No. 98, Phase-IV, Udyog Vihar, Gurgaon, Haryana Place: Thane, Raigad Dated: 24/12/2019 Sd/- Authorised Officer, For IIFL Home Finance Limited

COSMOS BANK
 THE COSMOS CO-OP. BANK LTD.
 (Multi-State Scheduled Bank)
 Mumbai Regional Office: Horizon Building, 1st Floor, Ranade Road & Gokhale Road Junction, Gokhale Road (North), Dadar (West), Mumbai 400 028. Phone No. 022-24476008/12/54/57/58

POSSESSION NOTICE [See Rule 8(1)]
 Whereas, The undersigned being the Authorised Officer of The Cosmos Co-op. Bank Ltd., under the Securitisation & Reconstruction of Financial Assets and Enforcement of Security Interest Act 2002 and in exercise of the powers conferred u/s 13(12) read with rule 3 of the Security Interest Rules 2002, issued a Demand Notice to the following party thereby calling upon the Borrowers, Co-Borrowers, Mortgages & Guarantors to repay the amount mentioned in the notice within 60 days from the date of receipt of the said notice.

The Borrowers, Co-Borrowers, Mortgages & Guarantors having failed to repay the amount, notice is hereby given to the Borrowers, Co-Borrowers, Mortgages & Guarantors and the public in general that the undersigned has taken **CONSTRUCTIVE POSSESSION** of the properties described herein below, in exercise of powers conferred on him under sub-section (4) of section 13 of Act read with rule 8 of the Security Interest (Enforcement) Rules, 2002 on this 21st day of December 2019.

The Borrowers, Co-Borrowers, Mortgages & Guarantors attention is invited to provisions of sub section (8) of section 13 of the Act, in respect of time available, to redeem the secured assets.

The Borrowers, Co-Borrowers, Mortgages & Guarantors in particular and the public in general is hereby cautioned not to deal with the properties and any dealings with the property will be subject to the charge of The Cosmos Co-Op. Bank Ltd. for an amount mentioned hereunder with interest, cost and incidental charges thereon.

Name of the Borrowers/Co-Borrowers/Mortgages/Guarantors and Name of Branch	Date of Demand Notice & Amount	Description of Property
Borrower/Co-Borrower/Mortgage: Mrs. Vaibhavi Anand Joshi Mr. Anand Dattatraya Joshi	24.07.2019	All that piece and parcel of Flat no. 304, 3rd floor, building no. 2, Asha Paradise, S.No. 121/17B, 121/17A, 121/19A adm. 1250 sq.ft. built up area, Mouje Davadi, Dombivli East 421 201 Taluka Kalyan, District Thane and within the limits of Kalyan Dombivli Municipal Corporation, Dombivli division within the Registration District Thane and Sub Registration District Kalyan in its Dombivli Division.
Guarantor: Mr. Anand Avinash Karlekar	₹33,59,375.67 Plus Interest & Charges there on from 01.07.2019	
Name of Branch: Dombivli		
Borrower/Co-Borrower/Mortgage: Mr. Vinayak Vasant More Mrs. Varsha Vinayak More	21.09.2019	All that piece and parcel of Flat no. 1201 adm. 79.62 sq. mtrs. carpet situated on 12th floor of Wing A the Building no. 20, Type B1 named Acacia in Regency Estate constructed on lands bearing S.No. 80,81/1, 2, 82(P), 87(2), 88(2), 121(7), 122(1) & 2, 179 and New S.No. 62, 64/1 & 2, 66(2), 69(2), 70(2), 61(7), 68/1, 2, 63 of village Asde-Golvali, near Shivajirao Jondhale Engg. College, Off. Kalyan Shil Road, Dombivli (E)-421201, Tal. Kalyan, Dist. Thane and within Registration District and Sub Registration District of Thane and within local limits of Kalyan- Dombivli Municipal Corporation.
Guarantors: a. Mr. Sameer Manohar Parkar b. Mr. Mohan Puppa Rai c. Mr. Prashant Kedarnath Dunake d. Mr. Sudhakar Bhikaji Sonawane e. Mr. Pranav Bhagwan Gavhane	₹19,74,112.68 Plus Interest & Charges there on from 01.09.2019	
Name of Branch: Dombivli		

Sd/-
 Authorised Officer
 The Cosmos Co-operative Bank Ltd.
 Under SARFAESI ACT - 2002

Date : 21.12.2019
 Place : Mumbai

पंजाब नैशनल बैंक
 ...जहाँ का सर्वोत्तम! punjab national bank
 ...the name you can BANK upon!

Corporate Communication Division, Head Office
 First Floor, west Wing Plot No.4, Sector-10, Dwarka, New Delhi -110075

TENDER NOTICE
 Punjab National Bank invites online bids for "Appointment of Agency for Branding Pre and Post Amalgamation" from eligible bidders.

Interested bidders may visit our e-procurement website <https://etender.pnbnet.in> or <https://www.pnbndia.in> for downloading the detailed RFP document. The bids are required to be submitted online using digital certificates (Signing & encryption) through our e-Procurement system. Last date for online hash submission and bid preparation is 17.01.2020 till 1700 hrs. and bid submission for bid re-encryption is 18.01.2020 till 1500 hrs. Any corrigendum/clarification in respect of above said RFP shall be released only on the above said website, which may be visited regularly.

Assistant General Manager

Stressed Asset Recovery Management Branch, Mumbai
 17th Floor, Maker Tower F, Cuffe Parade, Mumbai - 400005.
 Telefax: 022-22189381 • E-mail: armbmumbai@indianbank.co.in

PUBLICATION SALE NOTICE (INCLUDING FOR E-AUCTION MODE)
Notice of Intended sale under Rule 6(2) & 8(6) of The Security Interest (Enforcement Rules) 2002 under The Securitization and Reconstruction of Financial Assets and Enforcement of Security Interest Act 2002.

To,
 1. **Official Liquidator:** O.L Bombay High Court, OCCJ 5th Floor, Bank of India Building, Fort, Mumbai - 400 001. (Appointed in Company Petition No.172/2014 in Order dtd. 30.09.2014 in M/s. Varun Industries Ltd./M/s. Varun Industries Limited, (Borrower/Mortgagor) 13, Shankeshwar Darshan A.G. Pawar Cross Lane, Byculla (E), Mumbai -400027.

2. **Shri Kiran N. Mehta (Guarantor & Mortgagor),** S/o. Navratnam C. Mehta, A/401, Shankeshwar Darshan, A. G. Pawar Cross Lane, Byculla (East), Mumbai -400027.

3. **Shri Kailash S. Agarwal (Guarantor & Mortgagor),** S/o. Shreerami Agarwal, A/1502, Shankeshwar Darshan, A. G. Pawar Cross Lane, Byculla (East), Mumbai -400027.

Sub: 1. Term Loan A/c of M/s. Varun Industries Limited for Setting up of Integrated Stainless Steel Products manufacturing unit [taken over from Union Bank of India] with ARMB-Mumbai (T/A/c from Indian Bank Mumbai Fort Branch) And
 2. Various loan accounts with Indian Bank Consortium of M/s. Varun Industries Limited.

M/s. Varun Industries Limited availed Term Loan facilities from Indian Bank, Mumbai Fort Branch, the repayment of which is secured by mortgage/hypothecation of the schedule mentioned properties hereinafter referred to as "the Properties". M/s. Varun Industries Limited failed to pay the outstanding. Therefore a Demand Notice dated 06.08.2013 under Sec.13(2) of Securitization and Reconstruction of Financial Assets and Enforcement of Security Interest Act 2002 [for short called as "The Act"], was issued by the Authorized Officer calling upon M/s. Varun Industries Limited and others liable to the Bank to pay the amount due to the tune of US \$ 243584.239 [approximately equivalent to Rs. 1,46,05,311/- at notional conversion rate of Rs. 59.96 per US\$ and amount actually payable shall be reckoned at the prevailing exchange rate for US\$ on realisation date] as on 31.07.2013 with further interest, costs, other charges and expenses thereon. M/s. Varun Industries Limited failed to make payment despite Notice dated 06.08.2013.

Further, M/s. Varun Industries Limited availed Fund Based and Non-Fund Based Working Capital facilities from Indian Bank Consortium of Working Capital financing Banks viz., [1] Indian Bank, Mumbai Fort Branch [Consortium Lead Bank]; [2] UCO Bank; [3] Central Bank of India; [4] Syndicate Bank; [5] State Bank of India; [6] United Bank of India; [7] Bank of India; [8] Bank of Baroda; [9] IDBI Bank Ltd., and [10] Allahabad Bank, the repayment of which is secured by mortgage/hypothecation of the schedule mentioned properties hereinafter referred to as "the Properties". M/s. Varun Industries Limited failed to pay the outstanding. Therefore a Demand Notice dated 07.08.2013 under Sec.13(2) of Securitization and Reconstruction of Financial Assets and Enforcement of Security Interest Act 2002 [for short called as "The Act"], was issued by the Authorized Officer calling upon M/s. Varun Industries Limited and others liable to the Bank to pay the amount due to the tune of Rs. 1798,36,58,976/-48 (Rupees One Thousand Seven Hundred Ninety Eight Crore Thirty Six Lakh Fifty Eight Thousand Nine Hundred Seventy Six And Paise Forty Eight Only) [i.e., excluding the dues of Bank of India] as on 31.07.2013 with further interest, costs, other charges and expenses thereon. M/s. Varun Industries Limited failed to make payment despite Notice dated 07.08.2013.

As M/s. Varun Industries Limited failed to make payment despite Demand Notices, the Authorized Officer took possession of the schedule mentioned properties under the Act on 09.10.2013 after complying with all legal formalities.

As per Sec.13(4) of the Act, Secured Creditor is entitled to effect sale of the assets taken possession of and realize the proceeds towards outstanding balance. In accordance with the same, the undersigned / Authorized Officer intends selling the schedule mentioned securities in the following mode:

The sale proposed to be held is by way of public tender / auction adopting the e-auction mode.

As per Rule 6 (2) and 8 (6) of the Security Interest (Enforcement) Rules 2002 framed under the Securitization and Reconstruction of Financial Assets and Enforcement of Security Interest Act 2002, 15 days notice of intended sale is required to be given and hence we are issuing this notice.

The amounts due on 31.07.2017 are Rs. 3,29,82,233/- (Rupees Three Crores Twenty Nine Lakhs Eighty Two Thousand Two Hundred Thirty Three Only) for Setting up of Integrated Stainless Steel Products manufacturing unit [taken over from Union Bank of India] with Indian Bank Mumbai Fort Branch with further interest, costs, other charges and expenses thereon

And
 Rs. 2555,55,58,953.02 (Rupees Two Thousand Five Hundred Fifty Five Crore Fifty Five Lakh Fifty Eight Thousand Nine Hundred Fifty Three and Paise Two Only) in the Fund Based and Non-Fund Based Working Capital facility loan accounts with Indian Bank Consortium of Working Capital financing Banks with further interest, costs, other charges and expenses thereon.

Please take note that this is notice of 15 days and the schedule mentioned properties shall be sold under the Act by the undersigned / Authorized officer any time after 15 days.

The date of sale is fixed on 16.01.2020 for all properties which would be by e-auction mode.

If the e-auction fails owing to any technical snag etc., the same may be re-scheduled by issuing 7 days prior notice.

The inspection of the Schedule mentioned property and related documents and up to date EC may be had by the intending purchasers / bidders at their expense on:
 10.01.2020 between 02.00 pm to 4.00 pm for the below mentioned properties.
 27.12.2019 between 02.00 am to 4.00 pm for documents verification.

The Reserve price and Earnest Money Deposit (EMD) for the sale of the secured assets is fixed as mentioned in the schedule.

The Tender / bid Form with the terms and conditions can be had on-line from the website: "http://www.bankauctions.com & www.indianbank.in and using the provision in the system / software, the same could be procured using the 'seal bid option' such that the activities could be done online. The tender form and the terms and conditions would be available in the website from 23.12.2019 to 16.01.2020 from 10.30 AM to 4.00 PM and on 16.01.2018 from 10.30 AM to 1.00 PM.

The last date for submitting tenders / bids complying with all necessary terms along with EMD in the stipulated manner is 16.01.2020 by 01.00 pm.

The tenders should be accompanied with EMD taken in RTGS/NEFT/Account Transfer and/or any other acceptable mode of money transfer without time lag, failing which the tender becomes disqualified.

The Nodal Bank Account No. / IFSC Code etc for online money transfer is as under:

Nodal Bank Account Number	IFSC Code
6097229831 "e-auction EMD account Mumbai Zone"	IDIB000N052 Indian Bank Nariman Point Branch

The sale shall be conferred on the person making highest offer / tender / bid subject to confirmation by Secured Creditor. The undersigned / Authorized Officer reserves right to accept or reject the bid/tender without assigning any reason whatsoever.

Once the auction / e-auction is completed and sale is conferred on the person making the highest offer / tender / bid, the successful bidder will be intimated in person / by email, as the case may be, who has to remit 25% of the bid amount (less the EMD) immediately by RTGS/NEFT/Account Transfer and/or any other acceptable mode of money transfer, failing which the EMD amount remitted will stand to be forfeited.

The balance sale price shall be paid within 15 days of confirmation of sale or extended time in writing. If the balance amount is not remitted within stipulated / agreed time, the amount of 25% remitted will also stand to be forfeited.

The sale is subject to confirmation by the Secured Creditor.

The sale is made on "AS IS WHERE IS AND AS IS WHAT IS" basis and no representations and warranties are given by the Bank relating to encumbrances, statutory liabilities etc.

This Notice is without prejudice to any other remedy available to the Secured Creditor and without prejudice to rights of the Secured Creditor to proceed with the proceedings presently pending before DRT-1, Mumbai, and proceed with the execution of order / decree obtained / to be obtained.

SCHEDULE

The specific details of the assets which are intended to be brought to sale are enumerated hereunder:

Sl. No.	Detailed Description Mortgaged Assets item-wise	Reserve Price (Rs.)	EMD (Rs.) Bid Increment Value (Rs.)	Date, Time & Place of sale
1.	All that piece and parcel or Non-agricultural land bearing Survey No. 14 (part) or village Waliv, Vasal (East)-401208, District Phalgar, measuring 3.24 hectares i.e., to say 32400 sq. mtrs. or thereabout with RCC framed main warehouse in ground & 1st Floors or approx. 13306 sq. mtrs.; 1st and 2nd mezzanine Floors of approx. 7611 sq. mtrs.; AC sheet warehouse in ground & 1st Floors of approx. 2370 sq. mtrs.; 1st mezzanine Floor of 725 sq. mtrs. and loading/unloading platform or 173 sq. mtrs.; Guest house in ground, 1st and 2nd Floors or approx. 479 sq. mtrs. and a helipad on top of RCC framed main warehouse in the name of M/s. Varun Industries Ltd.	85.50 Cr (Rs. Eighty Five Crores fifty Lakh Only)	50,00,000 (Rs. Fifty Lakh Only) Bid Incremental Value Rs.5.0 Lac (Rs. Five Lac Only)	16.01.2020 3 pm. to 4 pm By E-Auction

****Last date and time for submission of bid through e-auction mode is 16.01.2020 and bid forms will be received up to 01.00 pm**

****Bidders are advised to visit the website "http://www.bankauctions.com" or contact Mr. Jay Singh, Mob. No. 7738866326 or mail jay.singh@india.com for details of Plant and Machinery, bid form and detailed terms and conditions which are annexed to the bid form. The bidders may also visit our Banks website www.indianbank.in**

For further details regarding inspection of property, verification of documents, details of e-auction etc. the intending bidders may contact Mr. Manoj Kumar Mishra, Authorized Officer, Indian Bank, ARM Branch, Mumbai during Office hours. Tel. No.: 022-22189381 / 7738152036

Sd/-
 The Authorized Officer,
 Indian Bank

Place: Mumbai
 Date: 19.12.2019

Valson Industries Limited
 CIN: L1710HM1983PLC03017
 Registered Office: 28, Bldg. No. 6, Mittal Industrial Estate, Sir M. V. Road, Andheri (East), Mumbai-400 059, Website: www.valsonindia.com, Email: priyesh@valsonindia.com Tel: 022 4066 1000

NOTICE TO SHAREHOLDERS
TRANSFER OF EQUITY SHARES OF THE COMPANY TO INVESTOR EDUCATION AND PROTECTION FUND (IEPF)

This Notice is published pursuant to the provisions of the Investor Education and Protection Fund Authority (Accounting, Audit, Transfer and Refund) Amendment Rules, 2017 ("the Rules") notified by the Ministry of Corporate Affairs.

The Rules, amongst other matters, contain provisions for transfer of such shares in respect of which dividend has not been paid or claimed by the shareholders for seven consecutive years or more in the name of Investor Education and Protection Fund (IEPF) Suspende Account.

A adhering to the various requirements set out in the Rules, the Company has communicated individually to the concerned shareholders whose shares are liable to be transferred to IEPF Suspende Account under the Rules for taking appropriate action.

The Company has updated full details of such shareholders and shares due for transfer to IEPF Suspende Account on its website at <http://valsonindia.com> to verify the details of the shares liable to be transferred to IEPF Suspende Account.

Shareholders may note that both the unclaimed dividend and the shares transferred to IEPF Authority / Suspende Account including all benefits accruing on such shares, if any, can be claimed back from IEPF Authority after following the procedure prescribed by the Rules.

In case the Company does not receive any communication from the concerned shareholders by 30th January, 2020, the Company shall, with a view to complying with the requirements set out in the Rules, transfer the shares to the IEPF Suspende Account as per procedure stipulated in the Rules.

In case the shareholders have any queries on the subject matter and the Rules, they may contact the Company's Registrar and Transfer Agents, M/s. Link Infline India Private Limited, Unit-Valson Industries Limited, C-101, 247 Park, L.B.S. Marg, Vikhroli (W), Mumbai - 400083, Tel: (022) 49186000, Email: iepf.shares@linkinfline.com, Website: <https://www.linkinfline.com>

For VALSON INDUSTRIES LIMITED
 Sd/-
 Mr. Suresh N. Murtreja
 Managing Director

Mumbai
 December 24, 2019

FORM A
PUBLIC ANNOUNCEMENT
 (Under Regulation 6 of the Insolvency and Bankruptcy Board of India (Insolvency Resolution Process for Corporate Persons) Regulations, 2016)

FOR THE ATTENTION OF THE CREDITORS OF SHREE NARMADA ARCHITECTURAL SYSTEMS LIMITED

RELEVANT PARTICULARS

1. Name of Corporate Debtor	Shree Narmada Architectural Systems Limited
2. Date of incorporation of Corporate Debtor	07.02.2000
3. Authority under which Corporate Debtor is incorporated / registered	Registrar of Companies, Ahmedabad
4. Corporate Identity No. / Limited Liability Identification No. of corporate debtor	U45200GJ2000PLC037316
5. Address of the registered office and principal office (if any) of corporate debtor	Plot No 95/1, Paikopp Apna Ghar Society, Bholav, Bharuch, Gujarat - 392001
6. Insolvency commencement date in respect of corporate debtor	10.12.2019 (Certified copy of order received on 13.12.2019)
7. Estimated date of closure of insolvency resolution process	07.06.2020
8. Name and Registration number of the insolvency professional acting as interim resolution professional	Manish Kumar Bhagat IBBI Reg. No.: IBBI/PA-001/1P-00856/2017-18/11438
9. Address & e-mail of the interim resolution professional, as registered with the board	103-104, Panchdeep Complex, Mitkhalkh Six Road, Navrangpura, Ahmedabad - 380009 Email: mhbhagat2003@gmail.com
10. Address and e-mail to be used for correspondence with the interim resolution professional	103-104, Panchdeep Complex Mitkhalkh Six Road, Navrangpura, Ahmedabad - 380009 Email: mhbhagat2003@gmail.com
11. Last date for submission of claims	07.01.2020
12. Classes of creditors, if any, under clause (b) of sub-section (9A) of section 21, ascertained by the interim resolution professional	Not Applicable
13. Names of insolvency professionals identified to act as authorised representative of creditors in class (three names for each class)	Not Applicable
14. (a) Relevant forms and (b) Details of authorized representatives are available at:	Website: https://ibbi.gov.in/home/downloads Physical Address: Not Applicable

Note: Public Announcement was made on 16.12.2019 in Times of India (English) and Divya Bhaskar (Gujarati) both in Bharuch edition where registered office of Corporate Debtor is situated. This public announcement is made on the basis of information received from Corporate Debtor where significant operations are carried out.

Notice is hereby given that the National Company Law Tribunal has ordered the commencement of a corporate insolvency resolution process of the Shree Narmada Architectural Systems Limited on 10.12.2019.

The creditors of Shree Narmada Architectural Systems Limited are hereby called upon to submit their claims with proof on or before 07.01.2020 to the interim resolution professional at the address mentioned against entry No. 10.

The financial creditors shall submit their claims with proof by electronic means only. All other creditors may submit the claims with proof in person, by post or by electronic means.

A financial creditor belonging to a class, as listed against the entry No. 12, shall indicate its choice of authorised representative from among the three insolvency professionals listed against entry No. 13 to act as authorised representative of the class NA in Form CA.

Submission of false or misleading proofs of claim shall attract penalties.

Sd/-
 (Manish Kumar Bhagat)
 Interim Resolution Professional

Date: 24/12/2019
 Place: Ahmedabad
 IBBI Registration No.: IBBI/PA-001 / IP-P00856/2017-18/11438

SBI भारतीय स्टेट बैंक
State Bank of India
STRESSED ASSETS MANAGEMENT BRANCH - II, MUMBAI

Authorized Officer's details:
 Name: Mr. Rajendra U Dahat
 e-mail ID: rdahat@sbi.co.in. Mobile no.: 9833908550
 Landline No. (office): 022-22811586(Ext-232)

State Bank of India, Stressed Assets Management Branch-II, Ground Floor, B-Wing, Raheja Chambers, Free Press Journal Marg, Mumbai - 400 021 Phone No. 022-2204 0445, Fax: 022-2281 1403 Email id: team2.158599@sbi.co.in

Sale notice for sale of Immovable/Movable properties

E-Auction Sale Notice for Sale of Immovable and Movable Assets under the Securitisation and Reconstruction of Financial Assets and Enforcement of Security Interest Act, 2002 read with proviso to Rule 8(6) and 6 (2) of the Security Interest (Enforcement) Rules, 2002.

Notice is hereby given to the public in general and in particular to the Borrower (s) and Guarantor (s) that the below described immovable and movable property mortgaged and hypothecated to the Secured Creditor, the physical possession of which has been taken by the Authorised Officer of State Bank of India Stressed Assets Management Branch II, Secured Creditor, will be sold on "As is where is", "As is what is", and "Whatever there is" and on the terms and conditions specified hereunder:-

Name of Borrower(s)	Name of Guarantor(s)	Outstanding Dues for Recovery of which Property is being Sold
M/s. Singhania Fab exports Pvt Ltd. Regd. Office: 701/702, Mittal Commercial, M V Road, Andheri East, Mumbai 400 059 Factory: Plot No. C-31, Phase-1, M.I.D.C., Dombivli Industrial Estate, Dombivli. Directors: 1. Mr. Hariprasad Singhania, 2. Mr. Ashutosh Singhania 3. Mrs. Sampatidevi Singhania	1. Mr. Hariprasad Singhania 2. Mr. Ashutosh Singhania 3. Mrs. Sampatidevi Singhania	Rs. 26,76,63,474/- (As on 28.05.2013 + interest thereon w.e.f. 29.05.2013 + incidental expenses, costs) till the date of payment. Demand Notice Date: 19.12.2013.

Names of Title Deed Holders	Description of properties *	Date & Time of e-Auction	Details	Date and time for submission of request letter of participation/ KYC/ Documents/ Proof of EMD etc.
M/s. Singhania Fab exports Pvt Ltd.	Lot No.1: Movable & Immovable property: Factory Land & Building & Plant & Machinery located at Plot No. C-31, Phase-1, MIDC Industrial Estate, Dombivli Kalyan Road, Dombivli (East) Thane 421 201 having area of 5238 sq. mtrs	Date:- 22.01.2020 Time:- 60 Minutes From 11.00 a.m. to 12.00 noon with unlimited extensions of 5 minutes each	Reserve Price : Rs. 19.29 crores + applicable taxes, below which the property will not be sold Earned Money Deposit (EMD) 10% of the Reserve Price i.e. Rs.1.93 crore + applicable taxes Bid Increment Amount Rs.10,00,000/- Date of inspection of property 17.01.2020.	On or before 21.01.2020 before 4.00 p.m. All intending bidders are required to submit their KYC documents in the Branch as well as upload the same on the website https://www.bankauctions.com . The intending bidders are requested to submit the Earnest Money Deposit (EMD) which shall be payable through NEFT/ RTGS in the following Account : 32600800724, Name of the A/C : SBI SAMB II COLLECTION, Name of the Beneficiary : SBI SAMB II COLLECTION/A/C, IFSC Code: SBIN0000300 or By way of Demand Draft in favour of SBI SAMB II COLLECTION A/C 32600800724, Mumbai Main Branch.
	Lot No.2: Movable property: Plant & Machinery situated at Plot No. C-31, Phase-1, M.I.D.C., Dombivli Industrial Estate, Dombivli	Date:- 22.01.2020 Time:- 60 Minutes From 11.00 a.m. to 12.00 noon with unlimited extensions of 5 minutes each	Reserve Price : Rs. 6.00 crore + applicable taxes, below which the property will not be sold Earnest Money Deposit (EMD) 10% of the Reserve Price i.e. Rs. 0.60 Crore + applicable taxes Bid Increment Amount Rs.5,00,000/- Date of inspection of property 17.01.2020.	

IMPORTANT NOTE:

- The e-auction details are updated and available on the website <https://www.bankauctions.com>
- Date & Time for inspection of the properties : 17.01.2020 for M/s. Singhania Fab exports Pvt Ltd. from 11.00 a.m. to 3.00 p.m. For inspection of properties, the intending bidder may contact Authorised Officer of State Bank of India SAMB II, Mumbai.
- Sale priority will be given to **Lot No. 1 i.e. Composite Bidder.**

Important Terms & Condition of E-Auction Sale :-

- E-Auction is being held on "AS IS WHERE IS", "AS IS WHAT IS" and "WHATEVER THERE IS" and will be conducted "On Line". The auction will be conducted through the Bank's approved service provider M/s. C1 IND

